

ಪಾಲಿಸಿಯ ನಿಯಮಗಳು		
	ಕೇರ್ ಫ್ರೀಡಂ ವಿಮಾ ಯೋಜನೆ 1	ಕೇರ್ ಫ್ರೀಡಂ ವಿಮಾ ಯೋಜನೆ 2
ಕನಿಷ್ಠ ಪ್ರವೇಶ ವಯಸ್ಸು	ವಯಸ್ಕರು: 18 ವರ್ಷಗಳು Cಮಗು: 90 ದಿನಗಳು	ವೈಯಕ್ತಿಕ: 46 ವರ್ಷಗಳು ಫ್ಲೋಟರ್: ಅತ್ಯಂತ ಹಿರಿಯ ವಿಮೆದಾರ ವ್ಯಕ್ತಿ - 46 ವರ್ಷಗಳು ಇತರ ವಯಸ್ಕರು: 18 ವರ್ಷಗಳು ಮಗು: 90 ದಿನಗಳು
ಗರಿಷ್ಠ ಪ್ರವೇಶ ವಯಸ್ಸು	ವಯಸ್ಕರು: ಜೀವಮಾನ ಪರ್ಯಂತ ಮಗು: 24 ವರ್ಷಗಳು	
ಪ್ರತಿಪಾದಕರ ವಯಸ್ಸು	18 ವರ್ಷಗಳು ಅಥವಾ ಅದಕ್ಕಿಂತ ಮೇಲ್ಪಟ್ಟು	
ವಿಮೆಯ ವಿಧ	ಫ್ಲೋಟರ್ / ವೈಯಕ್ತಿಕ (6 ಸದಸ್ಯರವರೆಗೆ)	
ನವೀಕರಣ	ಜೀವಿತಾವಧಿಯುದ್ದಕ್ಕೂ ನವೀಕರಿಸಬಹುದು. ಆಯಾ ಕಾಲಕ್ಕೆ ಚಾಲ್ತಿಯಲ್ಲಿರುವ ಆರೋಗ್ಯದ ಅಡಿಯಲ್ಲಿ ಪಾಲಿಸಿಯನ್ನು	
ನವೀಕರಿಸಬಹುದು	IRDAಿಯಿಂದ ಅನುಮೋದಿಸಲ್ಪಟ್ಟ ವಿಮಾ ಉತ್ಪನ್ನ ಅಥವಾ ಅದಕ್ಕೆ ಅತ್ಯಂತ ಹತ್ತಿರದಲ್ಲಿರುವ ಬದಲಿ ಉತ್ಪನ್ನ	
ರಿಯಾಯಿತಿಯ ಅವಧಿ	ಪಾಲಿಸಿಯ ಅವಧಿ ಮುಕ್ತಾಯವಾಗುವ ದಿನಾಂಕದಿಂದ 30 ದಿನಗಳು	
ಆರಂಭಿಕ ಕಾಯುವ ಅವಧಿ	ಯಾವುದೇ ಕಾಯಿಲೆಗಳಿಗೆ 30 ದಿನಗಳು	
ಕಾಯುವ ಅವಧಿ - ಹೆಸರಿಸಿದ ಕಾಯಿಲೆಗಳು	2 ವರ್ಷಗಳ ಸತತ ವಿಮಾ ರಕ್ಷಣೆ	
ಕಾಯುವ ಅವಧಿ - ಈಗಾಗಲೇ ಇರುವ ಕಾಯಿಲೆಗಳು	2 ವರ್ಷಗಳ ಸತತ ವಿಮಾ ರಕ್ಷಣೆ	

ಯೋಜನೆಯ ಆಯ್ಕೆ			
ವಿಮಾ ಮೊತ್ತ – ವಾರ್ಷಿಕ ಆಧಾರದ ಮೇಲೆ (ರೂ. ಗಳಲ್ಲಿ)	3 ಲಕ್ಷಗಳು*	3 ಲಕ್ಷಗಳು*	7 ಲಕ್ಷಗಳು / 10 ಲಕ್ಷಗಳು**
ಒಳ ರೋಗಿಗಳ ಆರೈಕೆ	ವಿಮಾ ಮೊತ್ತದವರೆಗೆ		ವಿಮಾ ಮೊತ್ತದವರೆಗೆ
ಡೇ ಕೇರ್ ಚಿಕಿತ್ಸೆ (ಆಯ್ಕೆ ಕಾಯಿಲೆಗಳಿಗೆ)	ವಿಮಾ ಮೊತ್ತದವರೆಗೆ		ವಿಮಾ ಮೊತ್ತದವರೆಗೆ
ವಿಮಾ ಮೊತ್ತದ ರೀಚಾರ್ಜ್	ವಿಮಾ ಮೊತ್ತವು ಮುಗಿದ ನಂತರ ಮೂಲ ವಿಮಾ ಮೊತ್ತದ 100%		ವಿಮಾ ಮೊತ್ತವು ಮುಗಿದ ನಂತರ ಮೂಲ ವಿಮಾ ಮೊತ್ತದ 100%
ವಾರ್ಷಿಕ ಆರೋಗ್ಯ ತಪಾಸಣೆ	ವಾರ್ಷಿಕವಾಗಿ		ವಾರ್ಷಿಕವಾಗಿ
ಉಪಭೋಗ್ಯ ಭತ್ಯೆ (3 ದಿನಗಳ ನಂತರ ಪ್ರತಿ ಆಸ್ಪತ್ರೆ ದಾಖಲಾತಿಗೆ ಗರಿಷ್ಠ 7 ದಿನಗಳಿಗೆ ಲಭ್ಯವಿರುತ್ತದೆ)	ಪ್ರತಿ ದಿನಕ್ಕೆ ರೂ. 750	ಪ್ರತಿ ದಿನಕ್ಕೆ ರೂ. 1000	ಪ್ರತಿ ದಿನಕ್ಕೆ ರೂ. 1,000
ಸಹವರ್ತಿಗೆ ನೆರವು [ಕಂಪ್ಯಾನಿಯನ್ ಬೆನಿಫಿಟ್] (ಆಸ್ಪತ್ರೆಯಲ್ಲಿ 10 ದಿನಗಳನ್ನು ಮೀರಿದರೆ)	ರೂ. 10,000	ರೂ.15,000	ರೂ. 15,000
ಆಸ್ಪತ್ರೆ ದಾಖಲಾತಿಗೆ ಮುನ್ನ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರದ ವೆಚ್ಚಗಳು	ಪಾವತಿಸಬೇಕಾದ ಆಸ್ಪತ್ರೆ ವೆಚ್ಚಗಳ 7.5% ವರೆಗೆ	ಪಾವತಿಸಬೇಕಾದ ಆಸ್ಪತ್ರೆ ವೆಚ್ಚಗಳ 10% ವರೆಗೆ	ಪಾವತಿಸಬೇಕಾದ ಆಸ್ಪತ್ರೆ ವೆಚ್ಚಗಳ 10% ವರೆಗೆ
ಅಂಬುಲೆನ್ಸ್ ಕವರ್	ಪ್ರತಿ ಆಸ್ಪತ್ರೆ ದಾಖಲಾತಿಗೆ ರೂ. 1,000		ಪ್ರತಿ ಆಸ್ಪತ್ರೆ ದಾಖಲಾತಿಗೆ ರೂ. 1,000
ಮನೆಯಲ್ಲಿಯೇ ಆಸ್ಪತ್ರೆಯ ಚಿಕಿತ್ಸೆ	3 ದಿನಗಳ ನಂತರ ವಿಮಾ ಮೊತ್ತದ 10% ವರೆಗೆ ವಿಮಾ ರಕ್ಷಣೆ ಸಿಗುತ್ತದೆ		3 ದಿನಗಳ ನಂತರ ವಿಮಾ ಮೊತ್ತದ 10% ವರೆಗೆ ವಿಮಾ ರಕ್ಷಣೆ ಸಿಗುತ್ತದೆ
ಡಯಾಲಿಸಿಸ್ ವಿಮೆ	ಪ್ರತಿ ಸಿಷ್ಟಂಗ್ಗೆ ರೂ.1,000, ಸತತ 24 ತಿಂಗಳುಗಳಿಗೆ ಸೀಮಿತ		ಪ್ರತಿ ಸಿಷ್ಟಂಗ್ಗೆ ರೂ.1,000, ಸತತ 24 ತಿಂಗಳುಗಳಿಗೆ ಸೀಮಿತ
ಅವಧಿ	1 ವರ್ಷ / 2 ವರ್ಷಗಳು / 3 ವರ್ಷಗಳು		11 ವರ್ಷ / 2 ವರ್ಷಗಳು / 3 ವರ್ಷಗಳು

ರೂ. 3 ಲಕ್ಷ ಮತ್ತು ರೂ. 5 ಲಕ್ಷ ವಿಮಾ ಮೊತ್ತದ ಅಡಿಯಲ್ಲಿ ನೀಡಿರುವ ವಿಮಾ ಯೋಜನೆಯ ವಿವರಗಳು ಕೇರ್ ಫ್ರೀಡಂ ಯೋಜನೆ-1ಕ್ಕೆ ಸಂಬಂಧಿಸಿವೆ | ## ರೂ. 7 ಲಕ್ಷ ಮತ್ತು ರೂ. 10 ಲಕ್ಷ ವಿಮಾ ಮೊತ್ತದ ಅಡಿಯಲ್ಲಿ ನೀಡಿರುವ ವಿಮಾ ಯೋಜನೆಯ ವಿವರಗಳು ಕೇರ್ ಫ್ರೀಡಂ ಯೋಜನೆ-2ಕ್ಕೆ ಸಂಬಂಧಿಸಿವೆ

- ಯಾವುದು ವಿಮೆಗೆ ಒಳಪಡುವುದಿಲ್ಲ?
- ಈಗಾಗಲೇ ಇರುವ ಯಾವುದೇ ಕಾಯಿಲೆ / ಗಾಯವು ಪಾಲಿಸಿ ನೀಡಿದ ದಿನಾಂಕದಿಂದ ಸತತ 24 ತಿಂಗಳವರೆಗೆ ವಿಮೆಗೆ ಒಳಪಡುವುದಿಲ್ಲ.

ಅಪಘಾತಗಳಿಂದ ಉಂಟಾಗುವ ರೋಗಗಳನ್ನು ಹೊರತುಪಡಿಸಿ ಪಾಲಿಸಿ ಪ್ರಾರಂಭದ ದಿನಾಂಕದ ಮೊದಲ 30 ದಿನಗಳಲ್ಲಿ ಕಂಡು ಬಂದ ಯಾವುದೇ ರೋಗಗಳು ವಿಮೆಗೆ ಒಳಪಡುವುದಿಲ್ಲ.

- ಯಾವುದೇ OPD ಚಿಕಿತ್ಸೆ

ಸ್ವಸ್ಥ ಮನಸ್ಥಿತಿಯಲ್ಲಿರುವಾಗ ಅಥವಾ ಬುದ್ಧಿ ವಿಕಲ್ಪಗೊಂಡಿರುವ ಸ್ಥಿತಿಯಲ್ಲಿ ಮಾಡಿಕೊಂಡಿರುವ ಸ್ವಯಂ ವಿನಾಶ ಅಥವಾ ಸ್ವಯಂ ಹಾನಿಗೆ ಕಾರಣವಾದ ವೆಚ್ಚಗಳು ಹಾಗೂ ಆತ್ಮಹತ್ಯಾ ಪ್ರಯತ್ನ ಅಥವಾ ಆತ್ಮಹತ್ಯೆಯಿಂದಾಗಿ ಉಂಟಾದ ವೆಚ್ಚಗಳು.

ತಂಬಾಕು ಸೇವನೆ, ಮಾದಕ ದ್ರವ್ಯಗಳು ಮತ್ತು ಆಲ್ಕೋಹಾಲ್ ಅಥವಾ ಭ್ರಾಮಕ ಜನಕಗಳ (ಹಾಲ್ಯೂಸಿನೋಜೆನ್) ಬಳಕೆ, ದುರುಪಯೋಗ ಅಥವಾ ದುರ್ಬಳಕೆಯಿಂದಾಗಿ ಉಂಟಾಗುವ ಅಥವಾ ಅದಕ್ಕೆ ಕಾರಣವಾದ ವೆಚ್ಚಗಳು

ಆಗಾಗ್ಗೆ ಕೈಗೊಳ್ಳುವ ಕಣ್ಣು ಮತ್ತು ಕಿವಿ, ಹಲ್ಲಿನ ಪರೀಕ್ಷೆಗಳು, ಕೃತಕ ಹಲ್ಲುಗಳ ಬಳಕೆ ಮತ್ತು ಇತರ ಎಲ್ಲಾ ರೀತಿಯ ಬಾಹ್ಯ ಉಪಕರಣಗಳ ವೆಚ್ಚಕ್ಕೆ ಸಂಬಂಧಿಸಿದಂತೆ ಉಂಟಾಗುವ ವೆಚ್ಚಗಳು

ಅಪಸ್ಥಾನೀಯ ಗರ್ಭಧಾರಣೆಯನ್ನು ಹೊರತುಪಡಿಸಿ ಹೆರಿಗೆಗೆ ಕಾರಣವಾಗುವ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು (ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕೈಗೊಳ್ಳುವ ಸಂಕೀರ್ಣ ಹೆರಿಗೆಗಳು ಮತ್ತು ಸಿಸೇರಿಯನ್ ಶಸ್ತ್ರ ಚಿಕಿತ್ಸೆಯೂ ಸೇರಿದೆ)

ಬಾಹ್ಯ ಜನ್ಮಜಾತ ರೋಗ

ಸಂತಾನಹೀನತೆ ಮತ್ತು ಬಂಜೆತನಕ್ಕೆ ಸಂಬಂಧಿಸಿದ

ನೆನೆಪಿಡಿ, ಸೋಂಕಿತವಲ್ಲದ ಸಂಧಿವಾತ, ಕಣ್ಣಿನ ಪೊರೆ, ಕೀಲು ಬದಲಿ ಇತ್ಯಾದಿಗಳಂತಹ ಕೆಲವು ಚಿಕಿತ್ಸೆಗಳಿವೆ, ಇವುಗಳಿಗೆ ಸತತ 2 ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರವೇ ವಿಮಾ ಸೌಲಭ್ಯ ಸಿಗುತ್ತದೆ.
ವಿಮೆಯಿಂದ ಹೊರಗಿಡಲಾದ ಕಾಯಿಲೆಗಳ ಬಗ್ಗೆ ವಿವರವಾಗಿ ತಿಳಿಯಲು ದಯವಿಟ್ಟು www.careinsurance.com ಗೆ ಲಾಗ್ ಇನ್ ಮಾಡಿ

ನಮ್ಮ ಬಗ್ಗೆ ತಿಳಿಯಿರಿ

ಕೇರ್ ಹೆಲ್ತ್ ಇನ್ಸುರೆನ್ಸ್ ಲಿಮಿಟೆಡ್

ಕೇರ್ ಆರೋಗ್ಯ ವಿಮೆಯು ಆರೋಗ್ಯ ವಿಮೆ, ಟಾಪ್-ಅಪ್ ಕವರೇಜ್, ವೈಯಕ್ತಿಕ ಅಪಘಾತ, ಹೆರಿಗೆ, ಅಂತರಾಷ್ಟ್ರೀಯ ಪ್ರಯಾಣ ವಿಮೆ ಮತ್ತು ಗಂಭೀರ ಅನಾರೋಗ್ಯಕ್ಕೆ ವಿಮೆಯ ಜೊತೆಗೆ ಕಾರ್ಪೊರೇಟ್ ಗಳಿಗೆ ಗ್ರೂಪ್ ಆರೋಗ್ಯ ವಿಮೆ ಮತ್ತು ಗ್ರೂಪ್ ವೈಯಕ್ತಿಕ ಅಪಘಾತ ವಿಮೆ, ಗ್ರಾಮೀಣ ಮಾರುಕಟ್ಟೆಗೆ ಮೈಕ್ರೋ ವಿಮಾ ಉತ್ಪನ್ನಗಳನ್ನು ಮತ್ತು ವೆಲ್ಫೇರ್ ಸೇವೆಗಳ ಒಂದು ಸಮಗ್ರ ಸೆಟ್ ಅನ್ನು ಒದಗಿಸುವ ಒಂದು ವಿಶೇಷವಾದ ಆರೋಗ್ಯ ವಿಮಾದಾರ ಕಂಪನಿಯಾಗಿದೆ. ಅದರ ಕಾರ್ಯಾಚರಣಾ ತತ್ವವು 'ಗ್ರಾಹಕ-ಕೇಂದ್ರಿತ' ಎಂಬ ಪ್ರಮುಖ ತತ್ವವನ್ನು ಆಧರಿಸಿದೆ, ಕಂಪನಿಯು ಗ್ರಾಹಕರ ಸೇವೆ, ಉತ್ಪನ್ನದ ನಾವೀನ್ಯತೆ ಮತ್ತು ಮೌಲ್ಯಧಾರಿತ ಸೇವೆಗಳಲ್ಲಿ ಉತ್ಕೃಷ್ಟತೆಯನ್ನು ಗ್ರಾಹಕರಿಗೆ ಒದಗಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಸತತವಾಗಿ ಹೊಡೆಕೆ ಮಾಡಿದೆ.

ಭಾರತದ ವಿಮಾ ಕ್ಷಂಗಸಭೆ ಮತ್ತು ಪ್ರಶಸ್ತಿಗಳು, 2023 ರಲ್ಲಿ ಕೇರ್ ಆರೋಗ್ಯ ವಿಮೆಯನ್ನು 'ವರ್ಷದ ಅತ್ಯುತ್ತಮ ಆರೋಗ್ಯ ವಿಮಾ ಕಂಪನಿ', ಎಂದು, ಮತ್ತು 2021 ರ ವಿಮಾ ಎಚ್ಚರಿಕೆ ಪ್ರಶಸ್ತಿಗಳಲ್ಲಿ 'ಅತ್ಯುತ್ತಮ ಆರೋಗ್ಯ ವಿಮಾ ಉತ್ಪನ್ನ' ಮತ್ತು 'ಅತ್ಯುತ್ತಮ ಆರೋಗ್ಯ ವಿಮಾ ಏಜೆಂಟ್' ಎಂಬ ಪ್ರಶಸ್ತಿಗಳನ್ನು ನೀಡಲಾಯಿತು; FICCI ಹೆಲ್ತ್ ಕೇರ್ ಎಕ್ಸಲೆನ್ಸ್ ಅವಾರ್ಡ್, 2019 ರಲ್ಲಿ ಕಂಪನಿಯು 'ಅತ್ಯುತ್ತಮ ವೈದ್ಯಕೀಯ / ಆರೋಗ್ಯ ವಿಮಾ ಉತ್ಪನ್ನ ಪ್ರಶಸ್ತಿ'ಯನ್ನು ಸಹ ಪಡೆದುಕೊಂಡಿದೆ.



ಕೇರ್ ಹೆಲ್ತ್ ಇನ್ಸುರೆನ್ಸ್ ಲಿಮಿಟೆಡ್
ನೋಂದಾಯಿತ ಕಛೇರಿ:
5 ನೇ ಮಹಡಿ, 19, ಚಾವ್ಲಾ ಹೌಸ್, ನೆಹರು ಪ್ಲೇಸ್,
ನವದೆಹಲಿ-110019

ಪತ್ರವ್ಯವಹಾರ ಕಛೇರಿ:
ವಿಪುಲ್ ಟೆಕ್ ಸ್ಕೋರ್ ಟವರ್ ಸಿ, 3ನೇ ಮಹಡಿ, ಗಾಲ್ಫ್ ಕೋರ್ಸ್ ರಸ್ತೆ,
ಸೆಕ್ಟರ್ - 43, ಗುರುಗ್ರಾಮ್-122009 (ಹರಿಯಾಣ)
ವೆಬ್‌ಸೈಟ್: www.careinsurance.com

ಹಮ್ಮ ನಿರಾಕರಣೆ:
ಇದು carē freedom ಉತ್ಪನ್ನದ ಆಯ್ಕೆ ವೈಶಿಷ್ಟ್ಯಗಳ ಸಾರಾಂಶವಷ್ಟೇ ಆಗಿದೆ. ಅಪಾಯಕಾರಿ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಮಾರಾಟವನ್ನು ಮುಕ್ತಾಯಗೊಳಿಸುವ ಮೊದಲು ದಯವಿಟ್ಟು ಮಾರಾಟದ ಕರಪತ್ರವನ್ನು ಎಚ್ಚರಿಕೆಯಿಂದ ಓದಿ. ನಿಮಗೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸ್ಪಷ್ಟೀಕರಣದ ಅಗತ್ಯವಿದ್ದರೆ ದಯವಿಟ್ಟು ನಿಮ್ಮ ವಿಮಾ ಸಲಹೆಗಾರರ ಸಲಹೆಯನ್ನು ಪಡೆಯಿರಿ. ವಿಮೆಯು ಒಂದು ಕೋರಿಕೆಯ ವಿಷಯವಾಗಿದೆ.

CIN:U66000DL2007PLC161503
URN:250202324500148048
UIN:RHHILIP21519V022021

IRDAI ನೋಂದಣಿ ಸಂಖ್ಯೆ - 148

www.careinsurance.com

✔ ತ್ವರಿತ ಉಲ್ಲೇಖ ಮತ್ತು ಖರೀದಿ

✔ ಗ್ರಾಹಕ ಬೆಂಬಲ

✔ ಅನ್‌ಲೈನ್ ನವೀಕರಣಗಳು

✔ ಕ್ಲೈಮ್ ಕೇಂದ್ರ

Care Health-
Customer App

WhatsApp
8860402452

ಸ್ವ-ಸಹಾಯ ಪೋರ್ಟಲ್:
www.careinsurance.com/self-help-portal.html

ನಿಮ್ಮ ಪ್ರಶ್ನೆಗಳು / ವಿನಂತಿಗಳನ್ನು ಇಲ್ಲಿ ಸಲ್ಲಿಸಿ:
www.careinsurance.com/contact-us.html

ಈಗ ನಿಮ್ಮ
ಆರೋಗ್ಯದ ಬಗ್ಗೆ
ಚಿಂತೆಯಿಂದ
ಮುಕ್ತರಾಗಿರಿ.

ಮಧುಮೇಹ, ಅಧಿಕ
ರಕ್ತದೊತ್ತಡ ಮತ್ತು BMI ಗೆ
ಆರೋಗ್ಯ ವಿಮೆ.

carē freedom

BEST HEALTH INSURANCE
COMPANY OF THE YEAR
INDIA INSURANCE SUMMIT & AWARDS 2023

Ver: MAY/23/AY

carē freedom

ಈಗ ನಿಮಗೆ ನಿಮ್ಮ ಹಾಲಿ ಆರೋಗ್ಯ ಸ್ಥಿತಿಯ ಬಗ್ಗೆ ಜಿಂತಿಸದೆ ಆರೋಗ್ಯ ವಿಮಾ ರಕ್ಷಣೆಯನ್ನು ಪಡೆಯುವ ಸ್ವಾತಂತ್ರ್ಯವನ್ನು ಒದಗಿಸುತ್ತಿದ್ದೇವೆ. ಕೇರ್ ಪ್ರೀಡಂನ ಈ ವಿಮಾ ಯೋಜನೆಯು ನಿಮ್ಮ ಇಷ್ಟದಂತೆ ಜೀವಿಸಲು ಮತ್ತು ಯಾವಾಗಲೂ ಜಿಂತಿಯಿಂದ ಮುಕ್ತವಾಗಿರಲು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ನೀವು ಇವುಗಳನ್ನು ಪಡೆಯುತ್ತೀರಿ

- ಯಾವುದೇ ತೊಂದರೆಗಳಿಲ್ಲದೆ ಆರೋಗ್ಯ ವಿಮಾ ರಕ್ಷಣೆಯನ್ನು ಪಡೆಯುವ ಸ್ವಾತಂತ್ರ್ಯ
- ಪ್ರಮುಖ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವ ಸ್ವಾತಂತ್ರ್ಯ
- ಐಚ್ಛಿಕ ವಿಮಾ ರಕ್ಷಣೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ

ಪ್ರಮುಖ ಪ್ರಯೋಜನಗಳು

- ಈಗಾಗಲೇ ಇರುವ ರೋಗಗಳ ಸಂದರ್ಭದಲ್ಲಿ ಕೇವಲ 2 ವರ್ಷಗಳ ಕಾಯುವ ಅವಧಿ
- ವಯಸ್ಕರೆಂದು ಗುರುತಿಸಿರುವ ಎಲ್ಲಾ ವಿಮಾದಾರ ಸದಸ್ಯರಿಗೆ ವಾರ್ಷಿಕ ಆರೋಗ್ಯ ತಪಾಸಣೆ
- ಕ್ಲೈಮ್ ಮೊತ್ತವು ನಿಮ್ಮ ಕವರೇಜ್ ಮಿತಿಯನ್ನು ಮೀರಿದರೆ ವಿಮಾ ಮೊತ್ತದ ಸ್ವಯಂಜಾಲಿತ ರೀಚಾರ್ಜ್
- ನಗದುರಹಿತ ಚಿಕಿತ್ಸೆ ಮತ್ತು ಕಂಪನಿಯಿಂದ ನೇರವಾಗಿ ಕ್ಲೈಮ್ಸ್‌ಗಳನ್ನು ಇತ್ಯರ್ಥಗೊಳಿಸುವ ಸೌಲಭ್ಯ
- ಜೀವಮಾನ ಪರ್ಯಂತ ನವೀಕರಣ
- ಪಾವತಿಸಿದ ಪ್ರೀಮಿಯಂಗೆ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಲಾಭ *

ಒಳ ರೋಗಿಗಳ ಆರೈಕೆಗೆ ವಿಮಾ ರಕ್ಷಣೆ ಪಡೆಯುವ ಸ್ವಾತಂತ್ರ್ಯ(ಆಸ್ಪತ್ರೆಗೆ 24 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ದಾಖಲಾಗಿರಬೇಕು)

ನೀವು ಒಳರೋಗಿಗಳ ಆರೈಕೆಗಾಗಿ ಕನಿಷ್ಠ 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾದರೆ, ನಿಮ್ಮ ಚಿಕಿತ್ಸಾ ವೆಚ್ಚಗಳನ್ನು ನಾವು ಭರಿಸುತ್ತೇವೆ, ಇದರಲ್ಲಿ ಕೊಠಡಿ ಕುಲ್ಕಗಳು, ಶುಶ್ರೂಷೆ ವೆಚ್ಚಗಳು ಮತ್ತು ತೀವ್ರ ನಿಗಾ ಘಟಕದ ಕುಲ್ಕಗಳಿಂದ ಹಿಡಿದು ಶಸ್ತ್ರಚಿಕಿತ್ಸಕರ ಕುಲ್ಕ, ವೈದ್ಯರ ಕುಲ್ಕ, ಅರಿವಳಿಕೆ, ರಕ್ತ, ಆಮ್ಲಜನಕ, ಆಪರೇಷನ್ ಥಿಯೇಟರ್ ಕುಲ್ಕಗಳು, ಇತ್ಯಾದಿ ಎಲ್ಲವೂ ಸೇರಿವೆ.

ಡೇ ಕೇರ್ ಚಿಕಿತ್ಸೆ (ಆಸ್ಪತ್ರೆಗೆ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ದಾಖಲಾತಿ)

ನೀವು ಒಂದು ಆಸ್ಪತ್ರೆ ಅಥವಾ ಡೇ ಕೇರ್ ಸೆಂಟರ್‌ನಲ್ಲಿ ನಿರ್ದಿಷ್ಟಪಡಿಸಿದ ಡೇ ಕೇರ್ ಚಿಕಿತ್ಸೆಗಳಿಗೆ ಒಳಗಾಗಿದ್ದರೆ ಅದಕ್ಕೆ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಸಹ ನಾವು ಪಾವತಿಸುತ್ತೇವೆ - ನಾವು 170 ಕ್ಕೂ ಹೆಚ್ಚು ಡೇ ಕೇರ್ ಚಿಕಿತ್ಸೆಗಳಿಗೆ ವಿಮೆಯನ್ನು ಒದಗಿಸುತ್ತೇವೆ.

ಆಸ್ಪತ್ರೆಗೆ ದಾಖಲಾಗುವ ಮುನ್ನ ಭರಿಸಬೇಕಾದ ವೆಚ್ಚಗಳು

ತಪಾಸಣೆ, ಪರೀಕ್ಷೆಗಳು ಮತ್ತು ಔಷಧೋಪಚಾರ - ಕೆಲವೊಮ್ಮೆ ತಪಾಸಣೆ, ಪರೀಕ್ಷೆಗಳು ಮತ್ತು ಔಷಧೋಪಚಾರಗಳಂತಹ ಅಂತಿಮವಾಗಿ ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವ ಚಿಕಿತ್ಸಾವಿಧಾನಗಳು ಆರ್ಥಿಕವಾಗಿ ನಿಮ್ಮ ಜೀವನ್ನು ಸಾಕಷ್ಟು ಬರಿದಾಗಿಸಬಹುದು. ನೀವು ಆಸ್ಪತ್ರೆಗೆ ದಾಖಲಾಗುವ ಮೊದಲು ನೀವು ಮಾಡಿದ ವೈದ್ಯಕೀಯ ವೆಚ್ಚವನ್ನು ನಾವು ಭರಿಸುತ್ತೇವೆ.

*ಪಾಲಿಸಿಯ ಅಡಿಯಲ್ಲಿ ತೆರಿಗೆ ಲಾಭಗಳು ಚಾಲ್ತಿಯಲ್ಲಿರುವ ಆದಾಯ ತೆರಿಗೆ ಕಾನೂನುಗಳ ಪ್ರಕಾರವಾಗಿರುತ್ತವೆ ಮತ್ತು ಕಾಲಕಾಲಕ್ಕೆ ತಿದ್ದುಪಡಿಗಳಿಗೆ ಒಳಪಟ್ಟಿರುತ್ತವೆ. ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ, ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ತಗಲುವ ವೆಚ್ಚಗಳು

ಆಸ್ಪತ್ರೆಯಿಂದ ಮನೆಗೆ ಬಂದ ಮೇಲೆ ಗುಣಮುಖಾಗಿ ಸಹಜ ಸ್ಥಿತಿಗೆ ಮರಳುವವರೆಗೆ - ನೀವು ಡಿಸ್ಚಾರ್ಜ್ ಆದ ಮಾತ್ರಕ್ಕೆ ವೆಚ್ಚಗಳು ಕೊನೆಗೊಳ್ಳುವುದಿಲ್ಲ. ನಂತರವೂ ಕಾಲ ಕಾಲಕ್ಕೆ ತಪಾಸಣೆಗೆ ವೈದ್ಯರ ಭೇಟಿ, ಔಷಧೋಪಚಾರ ಮತ್ತು ಕೆಲವೊಮ್ಮೆ ಹೆಚ್ಚಿನ ದೃಢೀಕರಣ ಪರೀಕ್ಷೆಗಳು ಇರುತ್ತವೆ. ಈ ವಿಮೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ನೀವು ಮಾಡಿದ ವೈದ್ಯಕೀಯ ವೆಚ್ಚಗಳನ್ನು ಸಹ ನಾವು ಭರಿಸುತ್ತೇವೆ ಮತ್ತು ಅದು ಪಾಲಿಸಿ ಮುಕ್ತಾಯಗೊಂಡ ದಿನಾಂಕವನ್ನು ಮೀರಿ ಸತತ 30 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಆಂಬುಲೆನ್ಸ್ ಕವರ್

ಆಸ್ಪತ್ರೆಗೆ ಹೋಗುವುದು - ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಅಗತ್ಯವಿರುವ ವೈದ್ಯಕೀಯ ಆರೈಕೆಯನ್ನು ನೀವು ಸಾಧ್ಯವಾದಷ್ಟು ಬೇಗ ಪಡೆಯುವುದು ನಮ್ಮ ಅತ್ಯಂತ ಕಾಳಜಿಯ ವಿಷಯವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆ ಅಥವಾ ಯಾವುದೇ ಆಂಬುಲೆನ್ಸ್ ಸೇವೆ ಒದಗಿಸುವವರು ನೀಡುವ ಆಂಬುಲೆನ್ಸ್ ಸೇವೆಗೆ ನೀವು ಮಾಡುವ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

ಮನೆಯಲ್ಲಿಯೇ ಆಸ್ಪತ್ರೆ ಚಿಕಿತ್ಸೆ

ಕೆಲವೊಮ್ಮೆ (ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಆರೈಕೆ ಮತ್ತು ಚಿಕಿತ್ಸೆಯ ಅಗತ್ಯವಿರುವಂತಹ) ಅನಾರೋಗ್ಯ / ರೋಗ / ಗಾಯದಿಂದ ಬಳಲುತ್ತಿದ್ದರೂ, ಆಸ್ಪತ್ರೆಗೆ ಸೇರಿಸುವುದು ಸಾಧ್ಯವಾಗದಿರಬಹುದು - ಬಹುಶಃ ನೀವಿರುವಂತಹ ಸ್ಥಿತಿಯಲ್ಲಿ ನಿಮ್ಮನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಾಧ್ಯವಾಗದಿರಬಹುದು, ಅಥವಾ ಕೊಠಡಿ ಲಭ್ಯವಿಲ್ಲದಿರಬಹುದು. ಜಿಂತಿಸಬೇಡಿ, ನಾವು ಅದನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು 'ಮನೆಯಲ್ಲಿಯೇ ಆಸ್ಪತ್ರೆ ಚಿಕಿತ್ಸೆಯ ವ್ಯವಸ್ಥೆ' ಅಡಿಯಲ್ಲಿ, ನಿಜವಾಗಿಯೂ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದ್ದು, ಆದರೆ ಮನೆಯಲ್ಲಿ ಸತತ 3 ದಿನಗಳಿಗಿಂತ ಹೆಚ್ಚಿನ ಅವಧಿಯವರೆಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದವರಿಗೆ, ಮನೆಯಲ್ಲಿ ನಿಮ್ಮ ಚಿಕಿತ್ಸೆಯ ಸಮಯದಲ್ಲಿ ನೀವು ಮಾಡಿದ ವೈದ್ಯಕೀಯ ವೆಚ್ಚವನ್ನು ನಾವು ಮರುಪಾವತಿ ಮಾಡುತ್ತೇವೆ ಎಂದು ನಿಮಗೆ ತಿಳಿಸಲು ನಮಗೆ ಸಂತೋಷವಾಗುತ್ತದೆ.

ಉಪಭೋಗ್ಯ ಭತ್ಯೆ

ವೆಚ್ಚದಲ್ಲಿ ಎಲ್ಲವೂ ಸೇರುತ್ತದೆ! ಆಸ್ಪತ್ರೆಗೆ ಹೋಗುವುದೆಂದರೆ ಅದು ವೈದ್ಯರ ಸೇವೆಗಳು ಮತ್ತು ಆಸ್ಪತ್ರೆಯ ಸೌಲಭ್ಯಗಳನ್ನು ಬಳಸುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ. ಅದರಲ್ಲಿ ಉಪಭೋಗ್ಯ ವಸ್ತುಗಳು, ಸಾರಿಗೆ, ಸಹಾಯಕರ ವೆಚ್ಚ ಮತ್ತು ಇತರ ದೈನಂದಿನ ವೆಚ್ಚಗಳಂತಹ ಹಲವಾರು 'ವೈದ್ಯಕೀಯವಲ್ಲದ' ವೆಚ್ಚಗಳನ್ನು ನೀವು ಭರಿಸಬೇಕಾಗುತ್ತದೆ. ಈ ವೆಚ್ಚಗಳನ್ನು ಪೂರೈಸಲು, ನಾವು 'ಉಪಭೋಗ್ಯ ಭತ್ಯೆ' ಪಾವತಿಸುತ್ತೇವೆ – ಪ್ರತಿ ಆಸ್ಪತ್ರೆ ದಾಖಲಾತಿಗೆ ಇದನ್ನು 3 ದಿನಗಳ ನಂತರ ಗರಿಷ್ಠ 7 ದಿನಗಳಿಗೆ ಪಾವತಿಸುತ್ತೇವೆ.

ವಿಮಾ ಮೊತ್ತದ ರೀಚಾರ್ಜ್

ಮರುಪೂರಣ ಯಾವಾಗಲೂ ಒಳ್ಳೆಯದು! ಕ್ಲೈಮ್ ಮೊತ್ತವು ನಿಮ್ಮ ಕವರೇಜ್ ಮಿತಿಯನ್ನು ಮೀರಿದರೆ ವಿಮಾ ಮೊತ್ತದ ಸ್ವಯಂಜಾಲಿತ ರೀಚಾರ್ಜ್ ಅನ್ನು ಪಡೆಯಿರಿ. ರೀಚಾರ್ಜ್ ಮಾಡಲಾದ ವಿಮಾ ಮೊತ್ತವನ್ನು ಅದೇ ಪಾಲಿಸಿಯ ಅಡಿಯಲ್ಲಿ ಇತರ ವಿಮಾ ಸದಸ್ಯರು ಯಾವುದೇ ಹೆಚ್ಚಿನ ಕ್ಲೈಮ್‌ಗಾಗಿ ಬಳಸಬಹುದು. ರೀಚಾರ್ಜ್ ಮಾಡಿದ ಮೊತ್ತವನ್ನು ಭವಿಷ್ಯದಲ್ಲಿ ಕ್ಲೈಮ್ ದಾರರು ಅದೇ ವರ್ಷದಲ್ಲಿ ಈಗಾಗಲೇ ಕ್ಲೈಮ್ ಮಾಡಿರುವ ಕಾಯಿಲೆಗೆ ಸಂಬಂಧಿಸದೆ ಇರುವ ಯಾವುದೇ ಕಾಯಿಲೆಯ ಯಾವುದೇ ಹೆಚ್ಚಿನ ಕ್ಲೈಮ್‌ಗಾಗಿ ಬಳಸಬಹುದು.

ಆರೋಗ್ಯ ತಪಾಸಣೆ

ಈ ಯೋಜನೆಯಡಿಯಲ್ಲಿ, ನೀವು ಮಾಡಿರುವ ಕ್ಲೈಮ್‌ಗಳ ಇತಿಹಾಸವನ್ನು ಪರಿಗಣಿಸದೇ, ವಯಸ್ಕರೆಂದು ವಿಮೆ ಮಾಡಿಸಿರುವ ಎಲ್ಲಾ ವಿಮಾದಾರ ಸದಸ್ಯರಿಗೆ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಪಡೆಯುತ್ತೀರಿ. ಇದು ESRನೊಂದಿಗೆ ಸಂಪೂರ್ಣ ರಕ್ತದ ಎಣಿಕೆ, ಮೂತ್ರದ ಪರೀಕ್ಷೆ, ರಕ್ತದ ಗುಂಪು, ಉಪವಾಸವಿದ್ದಾಗ ರಕ್ತದಲ್ಲಿರುವ ಸಕ್ಕರೆ ಅಂಶದ ಪರೀಕ್ಷೆ, ಲಿಪಿಡ್ ಪೊಫೈಲ್, ಮೂತ್ರಪಿಂಡದ ಕಾರ್ಯ ಪರೀಕ್ಷೆ, ECG ಯನ್ನು ಒಳಗೊಂಡಿರುತ್ತದೆ.

ದೀರ್ಘ ಸಮಯಕ್ಕೆ ಪಾಲಿಸಿ ಅವಧಿಯ ಆಯ್ಕೆ

ನಿಮ್ಮ ಆರೋಗ್ಯ ವಿಮೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರವಾಗಿಸಲು, ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಯೊಂದಿಗೆ ಪಾಲಿಸಿಯನ್ನು ಆಯ್ಕೆಮಾಡಿ. ಇದರಿಂದ ಇನ್ನಷ್ಟು ಲಾಭ! ನೀವು 2-ವರ್ಷದ ಪಾಲಿಸಿ ಅವಧಿಯನ್ನು ಅಥವಾ 3-ವರ್ಷಗಳ ಪಾಲಿಸಿ ಅವಧಿಯನ್ನು ಆರಿಸಿಕೊಂಡರೆ ನಿಮ್ಮ ಪ್ರೀಮಿಯಂನಲ್ಲಿ ರಿಯಾಯಿತಿಯನ್ನು ಪಡೆದುಕೊಳ್ಳಿ.

ತೆರಿಗೆ ಲಾಭ

ಆರೋಗ್ಯ ವಿಮೆಯನ್ನು ಆರಿಸಿಕೊಳ್ಳುವುದು ಖಂಡಿತವಾಗಿಯೂ ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಮತ್ತು ಇದು ಎರಡು ಪಟ್ಟು ಪ್ರಯೋಜನದೊಂದಿಗೆ ಬರುತ್ತದೆ. ನೀವು ಮತ್ತು ನಿಮ್ಮ ಕುಟುಂಬವು ಎಲ್ಲಾ ಸಮಯದಲ್ಲೂ ಉತ್ತಮ ವೈದ್ಯಕೀಯ ಆರೈಕೆಯನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ, ಆದಾಯ ತೆರಿಗೆ ಕಾಯಿದೆ, 1961 ರ ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ, ನಿಮ್ಮ ಆರೋಗ್ಯ ವಿಮೆಗೆ ನೀವು ಪಾವತಿಸುವ ಪ್ರೀಮಿಯಂಗಳ ಮೇಲಿನ ತೆರಿಗೆ ಲಾಭವನ್ನು ಪಡೆಯಲು ಇದು ನಿಮಗೆ ಅನುವು ಮಾಡಿಕೊಡುತ್ತದೆ. (ಪಾಲಿಸಿಯ ಅಡಿಯಲ್ಲಿ ಸಿಗುವ ತೆರಿಗೆ ಲಾಭಗಳು ಚಾಲ್ತಿಯಲ್ಲಿರುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಕಾಲಕಾಲಕ್ಕೆ ತಿದ್ದುಪಡಿಗಳಿಗೆ ಒಳಪಟ್ಟಿರುತ್ತವೆ. ತೆರಿಗೆ ಸಂಬಂಧಿತ ಪ್ರಶ್ನೆಗಳಿಗಾಗಿ, ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.)

ಆಯ್ಕೆ ಸ್ವಾತಂತ್ರ್ಯದ ಅವಧಿ

ನಿಮ್ಮ ಹಿತಾಸಕ್ತಿಗಳನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ ಮತ್ತು ಅದೇ ಸಮಯದಲ್ಲಿ ನಿಮ್ಮ ಅವಶ್ಯಕತೆಗಳನ್ನು ನೀವು ಜೆನ್ಯಾಗ್ ತಿಳಿದಿರುವಿರಿ ಎಂಬುದನ್ನು ಕೂಡಾ ನಾವು ಮನ್ನಿಸುತ್ತೇವೆ. ಆದ್ದರಿಂದ, ಪಾಲಿಸಿಯನ್ನು ಖರೀದಿಸಿದ ನಂತರ, ಅದು ಸೂಕ್ತವಲ್ಲ ಎಂದು ನೀವು ಕಂಡುಕೊಂಡರೆ, ಅದನ್ನು ನೀವು ರದ್ದುಗೊಳಿಸಬಹುದು ಮತ್ತು ನಮಗೆ ಪಾಲಿಸಿಯನ್ನು ಹಿಂತಿರುಗಿಸಬಹುದು. ನಮ್ಮ ಪಾಲಿಸಿಗಳು ಪಾಲಿಸಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಆಯ್ಕೆ ಸ್ವಾತಂತ್ರ್ಯದ ಅವಧಿಯೊಂದಿಗೆ ಬರುತ್ತವೆ. ಪಾಲಿಸಿಯ ಅಡಿಯಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ, ಅನ್ವಯವಾಗುವಂತೆ ಕವರ್ ಮತ್ತು ಸ್ಟ್ಯಾಂಪ್ ಡ್ರಾಟಿ ಬಲ್ಕಗಳ ಅವಧಿಗೆ ಪ್ರಮಾಣಾನುಗುಣವಾದ ರಿಸ್ಕ್ ಪ್ರೀಮಿಯಂ ಅನ್ನು ಕಡಿತಗೊಳಿಸಿದ ನಂತರ ನಾವು ಸ್ವೀಕರಿಸಿದ ಪ್ರೀಮಿಯಂ ಅನ್ನು ಮರುಪಾವತಿ ಮಾಡುತ್ತೇವೆ.

ಹೊಸ ಯುಗದ ಪರಿಪೂರ್ಣ ವಿಮೆ

• **ಸಹವರ್ತಿ ವಿಮಾ ಲಾಭ (ಕಂಪ್ಯಾನಿಯನ್ ಬೆನಿಫಿಟ್)** – ವಿಮಾದಾರ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ ಮತ್ತು ಸತತ 10 ದಿನಗಳಿಗಿಂತ ಹೆಚ್ಚು ಅವಧಿಗೆ ಆಸ್ಪತ್ರೆಯಲ್ಲಿದ್ದರೆ ಆಗ ಪಾಲಿಸಿ ವರ್ಷದಲ್ಲಿ ಒಂದು ಬಾರಿ ನಾವು ಇಂತಿಷ್ಟು ಎಂದು ಒಂದು ಮೊತ್ತವನ್ನು ಪಾವತಿಸುತ್ತೇವೆ

• **ಡಯಾಲಿಸಿಸ್ ಕವರ್** – ನಾವು ಪ್ರತಿ ಸಿಟ್ಟಿಂಗ್ಗೆ ಒಂದಿಷ್ಟು ಮೊತ್ತದವರೆಗೆ ಪಾವತಿಸುವ ಮೂಲಕ, 24 ತಿಂಗಳವರೆಗೆ ಡಯಾಲಿಸಿಸ್ ವೆಚ್ಚಗಳನ್ನು ಭರಿಸುತ್ತೇವೆ.

• **ಗೃಹ ಆರೈಕೆ [ಹೋಮ್‌ಕೇರ್]** (ಐಚ್ಛಿಕ ವಿಮೆ 2)** - ವಿಮಾದಾರರ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಆರೈಕೆ ಮತ್ತು ಅನುಕೂಲವನ್ನು ಒದಗಿಸುವ ಉದ್ದೇಶದಿಂದ ಅರ್ಹ ನರ್ಸ್ ಅನ್ನು ನೇಮಿಸಿಕೊಳ್ಳಲು ನಾವು ಮಾಡಿದ ವೆಚ್ಚವನ್ನು ಸರಿದೂಗಿಸುತ್ತೇವೆ, ಇದು ಪ್ರತಿ ಕಾಯಿಲೆ / ಗಾಯಕ್ಕೆ ಗರಿಷ್ಠ 7 ದಿನಗಳು ಮತ್ತು ಪ್ರತಿ ಪಾಲಿಸಿ ವರ್ಷಕ್ಕೆ 1 ದಿನ ಕಳೆಯಬಹುದಾದ ನಂತರ ಗರಿಷ್ಠ 45 ದಿನಗಳಿಗೆ ದೊರೆಯುತ್ತದೆ.

• **ಆರೋಗ್ಯ ತಪಾಸಣೆ *** (ಐಚ್ಛಿಕ ವಿಮೆ 3)** - ನಿಮ್ಮ ವಿಮೆಯ ಲಾಭವನ್ನು ಪಡೆಯಲು ನಾವು ನಿಮಗೆ ಒಂದು ಆಯ್ಕೆಯನ್ನು ಒದಗಿಸುತ್ತೇವೆ- ವಾರ್ಷಿಕ ಆರೋಗ್ಯ ತಪಾಸಣೆಯನ್ನು ಒಂದೋ ಮಧುಮೇಹ ಆರೋಗ್ಯ ತಪಾಸಣೆಗೆ ಅಥವಾ ಹೃದಯ ಆರೋಗ್ಯ ತಪಾಸಣೆಗೆ ಅಪ್ಪೇಡ್ ಮಾಡಲಾಗಿದೆ. ಅಪ್ಪೇಡ್ ಮಾಡಲಾದ ವಾರ್ಷಿಕ ಚೆಕ್ ಅಪ್‌ಗಳ ಅಡಿಯಲ್ಲಿ ನೀವು ಈ ಕೆಳಗಿನ ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದು:-

ಮಧುಮೇಹ ಆರೋಗ್ಯ ತಪಾಸಣೆ	ಹೃದಯದ ಆರೋಗ್ಯ ತಪಾಸಣೆ
ESR ಜೊತೆಗೆ ಸಂಪೂರ್ಣ ರಕ್ತಕಣಗಳ ಎಣಿಕೆ, ಮೂತ್ರ RE, ರಕ್ತದ ಗುಂಪು, ಉಪವಾಸದಲ್ಲಿ ಮತ್ತು PP ರಕ್ತದಲ್ಲಿನ ಸಕ್ಕರೆ, TMT, ಲಿಪಿಡ್ ಪೊಫೈಲ್, ಕಿಡ್ನಿ ಕಾರ್ಯ ಪರೀಕ್ಷೆ, ಯಕೃತ್ತಿನ ಕಾರ್ಯ ಪರೀಕ್ಷೆ, TSH, ವೈದ್ಯಕೀಯ ಪರೀಕ್ಷೆಯ ವರದಿ, HbA1C, ಮೈಕ್ರೋ ಅಲ್ಬುಮಿನ್ ಯೂರಿಯಾಗ್ ಮೂತ್ರ ಪರೀಕ್ಷೆ, Hbs Ag	ESR ಜೊತೆಗೆ ಸಂಪೂರ್ಣ ರಕ್ತಕಣಗಳ ಎಣಿಕೆ, ಮೂತ್ರ RE, ರಕ್ತದ ಗುಂಪು, ಉಪವಾಸದಲ್ಲಿ ಮತ್ತು PP ರಕ್ತದಲ್ಲಿನ ಸಕ್ಕರೆ, TMT, ಲಿಪಿಡ್ ಪೊಫೈಲ್, ಕಿಡ್ನಿ ಕಾರ್ಯ ಪರೀಕ್ಷೆ, ಯಕೃತ್ತಿನ ಕಾರ್ಯ ಪರೀಕ್ಷೆ, TSH, ವೈದ್ಯಕೀಯ ಪರೀಕ್ಷೆಯ ವರದಿ, HbsAG, ಎದೆದು ಎಕ್ಸ್-ರೇ Hbs Ag

ಒಂದು ಸ್ವಲ್ಪ ಹೆಚ್ಚಿನ ಪ್ರಯತ್ನವು ನಿಮ್ಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಉಪ-ಮಿತಿಗಳು			
ವಿಮಾ ಮೊತ್ತ - ವಾರ್ಷಿಕ ಆಧಾರದ ಮೇಲೆ (ರೂ.ಗಳಲ್ಲಿ)	3 ಲಕ್ಷ#	5 ಲಕ್ಷ#	7 ಲಕ್ಷ / 10 ಲಕ್ಷ##
ಕೊಠಡಿ ಬಾಡಿಗೆ / ಕೊಠಡಿ ವರ್ಗ	ಇಬ್ಬರು ಹಂಚಿಕೊಳ್ಳುವ ಕೊಠಡಿಯ ವೆಚ್ಚವು ದಿನಕ್ಕೆ ವಿಮಾ ಮೊತ್ತದ ಗರಿಷ್ಠ 1% ಗೆ ಒಳಪಟ್ಟಿರುತ್ತದೆ	ಇಬ್ಬರು ಹಂಚಿಕೊಳ್ಳುವ ಕೊಠಡಿ	ಒಬ್ಬರಿಗೆ ಖಾಸಗಿ ಕೊಠಡಿ
ICU ಕುಲ್ಕಗಳು	ದಿನಕ್ಕೆ ವಿಮಾ ಮೊತ್ತದ ಗರಿಷ್ಠ 2% ವರೆಗೆ	ಮಿತಿ ಇಲ್ಲ	ಮಿತಿ ಇಲ್ಲ
ಸಹ-ಪಾವತಿ *	ಪ್ರತಿ ಕ್ಲೈಮ್ಗೆ 20%	ಪ್ರತಿ ಕ್ಲೈಮ್ಗೆ 20%	ಪ್ರತಿ ಕ್ಲೈಮ್ಗೆ 20%
ಕಣ್ಣಿನ ಪೊರೆ ಚಿಕಿತ್ಸೆ	ಪ್ರತಿ ಕಣ್ಣಿಗೆ ರೂ. 20,000ದವರೆಗೆ	ಪ್ರತಿ ಕಣ್ಣಿಗೆ ರೂ. 30,000ದವರೆಗೆ	ಪ್ರತಿ ಕಣ್ಣಿಗೆ ರೂ. 30,000ದವರೆಗೆ
ಮಂಡಿಗಳ ಪೂರ್ಣ ಬದಲಿ ಚಿಕಿತ್ಸೆ	ಪ್ರತಿ ಮಂಡಿಗೆ ರೂ. 80,000ದವರೆಗೆ	ಪ್ರತಿ ಮಂಡಿಗೆ ರೂ. 1,00,000ದವರೆಗೆ	ಪ್ರತಿ ಮಂಡಿಗೆ ರೂ. 1,20,000 ದವರೆಗೆ
ಕೆಳಗೆ ತಿಳಿಸಲಾದ ಪ್ರತಿಯೊಂದು ಕಾಯಿಲೆ / ಕಾರ್ಯವಿಧಾನಕ್ಕೆ ಚಿಕಿತ್ಸೆ:- i. ಎಲ್ಲಾ ರೀತಿಯ ಅಂಡವಾಯು ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸೆ ii. ಗರ್ಭಕಂಠ iii. ಬಿನ್ನೆನ್ ಪ್ರಾಸ್ಟೇಟ್ ಹೈಪರ್ಟ್ರೋಫಿ (BPH) ಗಾಗಿ ಶಸ್ತ್ರಚಿಕಿತ್ಸೆಗಳು iv. ಮೂತ್ರಪಿಂಡದ ವ್ಯವಸ್ಥೆಯ ಕಲ್ಯುಗಳ ಶಸ್ತ್ರಚಿಕಿತ್ಸೆ	ರೂ. 50,000 ದವರೆಗೆ	ರೂ. 65,000 ದವರೆಗೆ	ರೂ. 80,000
ಕೆಳಗೆ ತಿಳಿಸಲಾದ ಪ್ರತಿಯೊಂದು ಕಾಯಿಲೆ / ಕಾರ್ಯವಿಧಾನಕ್ಕೆ ಚಿಕಿತ್ಸೆ:- i. ಸೆರೆಬ್ರೊವಾಸ್ಕುಲರ್ ಮತ್ತು ಹೃದಯರಕ್ತನಾಳದ ಅಸ್ಪಸ್ಥನೆಗಳ ಚಿಕಿತ್ಸೆ ii. ಕ್ಯಾನ್ಸರ್ ಚಿಕಿತ್ಸೆ / ಶಸ್ತ್ರಚಿಕಿತ್ಸೆಗಳು iii. ಇತರ ಮೂತ್ರಪಿಂಡದ ತೊಂದರೆಗಳು ಮತ್ತು ಕಾಯಿಲೆಗಳ ಚಿಕಿತ್ಸೆ iv. ಮೂಳೆಗಳ ಮುರಿತಕ್ಕೆ ಚಿಕಿತ್ಸೆ	ರೂ. 2,00,000 ದವರೆಗೆ	ರೂ. 2,50,000 ದವರೆಗೆ	ರೂ. 3,00,000 ದವರೆಗೆ

*ವಿಮಾದಾರ ವ್ಯಕ್ತಿ (ಅಥವಾ ಪ್ರೋಟರ್ ಕವರ್ನ ಸಂದರ್ಭದಲ್ಲಿ ಹಿರಿಯ ವಿಮಾದಾರ ವ್ಯಕ್ತಿ) 71 ವರ್ಷವನ್ನು ತಲುಪಿದ ನಂತರ ಪಾಲಿಸಿ ವರ್ಷದಲ್ಲಿ ಪ್ರತಿ ಕ್ಲೈಮ್ಗೆ ಅನ್ವಯವಾಗುವ ಸಹ-ಪಾವತಿಯು 10% ರಷ್ಟು ಹೆಚ್ಚಾಗುತ್ತದೆ. ಪಾಲಿಸಿ ಅವಧಿಯಲ್ಲಿ ವಿಮಾದಾರ ವ್ಯಕ್ತಿ (ಅಥವಾ ಪ್ರೋಟರ್ ಕವರ್ನ ಸಂದರ್ಭದಲ್ಲಿ ಹಿರಿಯ ವಿಮಾದಾರ ವ್ಯಕ್ತಿ) 71 ವರ್ಷ ವಯಸ್ಸನ್ನು ತಲುಪಿದಲ್ಲಿ, ಹೆಚ್ಚುವರಿ 10% ಸಹ-ಪಾವತಿಯು ನವೀಕರಣದ ಸಮಯದಲ್ಲಿ ಮಾತ್ರ ಪಾಲಿಸಿಗೆ ಅನ್ವಯಿಸುತ್ತದೆ. ಆದಾಗ್ಯೂ, ಕಂಪನಿಯೊಂದಿಗೆ ಮೊದಲ ಪಾಲಿಸಿಯನ್ನು ನೀಡುವ ಸಮಯದಲ್ಲಿ ವಿಮಾದಾರರ ಅಥವಾ ಹಿರಿಯ ವಿಮಾದಾರರ ವಯಸ್ಸು (ಪ್ರೋಟರ್ನ ಸಂದರ್ಭದಲ್ಲಿ) 70 ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ವಿಮಾದಾರರು ಹೆಚ್ಚುವರಿ 10% ಸಹ-ಪಾವತಿಯ ಪರತ್ವನ್ನು ತ್ಯಜಿಸುವ ಆಯ್ಕೆಯನ್ನು ಹೊಂದಿರುತ್ತಾರೆ. # ರೂ. 3 ಲಕ್ಷ ಮತ್ತು ರೂ. 5 ಲಕ್ಷ ವಿಮಾ ಮೊತ್ತದ ಅಡಿಯಲ್ಲಿ ಯೋಜನೆಯ ವಿವರಗಳು ಕೇರ್ ಪ್ರೀಡಂ ಪ್ಲ್ಯಾನ್ 1 ಕ್ಕೆ ಸಂಬಂಧಿಸಿವೆ. ## ರೂ. 7 ಲಕ್ಷ ಮತ್ತು ರೂ. 10 ಲಕ್ಷ ವಿಮಾ ಮೊತ್ತದ ಅಡಿಯಲ್ಲಿ ಯೋಜನೆಯ ವಿವರಗಳು ಕೇರ್ ಪ್ರೀಡಂ ಪ್ಲ್ಯಾನ್ 2ಕ್ಕೆ ಸಂಬಂಧಿಸಿವೆ.

ಕ್ಲೈಮ್ಗೆ ನೇರ ಪರಿಹಾರ ವ್ಯವಸ್ಥೆ

ನಾವು, "ಊಟದ ರುಚಿ ಉಣ್ಣುವುದರಲ್ಲಿದೆ"ಎಂಬ ಹಳೆಯ ಗಾದೆಯನ್ನು ನಂಬುತ್ತೇವೆ. ಆದ್ದರಿಂದ ನಾವು ಯಾವಾಗಲೂ, ನಾವು ಮತ್ತು ನೀವು ಇಬ್ಬರೇ ಇರುವ ಸರಳವಾದ ಕ್ಲೈಮ್ ಕಾರ್ಯವಿಧಾನದೊಂದಿಗೆ ನಮ್ಮ ಭರವಸೆಯನ್ನು ಈಡೇರಿಸುತ್ತೇವೆ.

• ತುರ್ತು ಪರಿಸ್ಥಿತಿ ಅಥವಾ ಪ್ಲಾಸ್ಟಿನ್ ಮಾಡಿದ ಪ್ರಕಾರದಂತೆ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ನೀವು ಮಾಡಬೇಕಾಗಿರುವುದೆಂದರೆ ಭಾರತದಲ್ಲಿನ 7000+ ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳ ನೆಟ್ವರ್ಕ್‌ನಲ್ಲಿ CHI ಆರೋಗ್ಯ ಕಾರ್ಡ್ ಅನ್ನು ಪ್ರಸ್ತುತಪಡಿಸುವುದು ಮತ್ತು ನಗದು ರಹಿತ ಸೇವೆಯನ್ನು ಪಡೆದುಕೊಳ್ಳುವುದಷ್ಟೇ.

• ವೆಚ್ಚಗಳನ್ನು ಮರುಪಾವತಿ ಮಾಡಬೇಕಾದ ಸಂದರ್ಭದಲ್ಲಿ, ನೀವು ಮಾಡಬೇಕಾಗಿರುವುದೆಂದರೆ ಕ್ಲೈಮ್ ಬಗ್ಗೆ ತಕ್ಷಣವೇ ನಮಗೆ ತಿಳಿಸುವುದು. ನಮಗೆ ನೇರವಾಗಿ ಕರೆ ಮಾಡಿ, ನಿರ್ದಿಷ್ಟಪಡಿಸಿದ ಡಾಕ್ಯುಮೆಂಟ್ಸ್‌ಗಳನ್ನು ನಮಗೆ ಕಳುಹಿಸಿ, ನಿಮ್ಮ ಕ್ಲೈಮ್ ಅನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ನೀವು ನಮ್ಮೊಂದಿಗೆ ನೇರವಾಗಿ ಸಂಪರ್ಕದಲ್ಲಿರುವುದರಿಂದ, ನಿಮ್ಮನ್ನು ತೃಪ್ತಿಪಡಿಸುತ್ತೇವೆಂದು ನಾವು ದುಪ್ಪಟ್ಟು ಖಚಿತವಾಗಿರಬಹುದು. ಮತ್ತು ನೀವು ತೃಪ್ತರಾದಾಗ ನಮಗೂ ತೃಪ್ತಿಯಾಗುತ್ತದೆ.

^[1] ಆರೋಗ್ಯ ತಪಾಸಣೆ

^[2] ಆರೋಗ್ಯ ತಪಾಸಣೆ